

July 24, 2024

The Secretary,
Listing Department,
BSE Limited,
1st Floor, Phiroze Jeejeebhoy Towers,
Dalal Street,
Mumbai - 400 001
Scrip Code: 543187

The Manager,
Listing Department,
National Stock Exchange of India Limited,
'Exchange Plaza', 5th Floor, Plot No. C/1, G Block,
Bandra Kurla Complex, Bandra (East),
Mumbai - 400 051
Scrip Symbol: POWERINDIA

<u>Subject: Newspaper Publication - Disclosure under Regulation 47 of the SEBI (Listing Obligations and Disclosure Requirements) Regulations, 2015</u>

Dear Sir/ Madam,

Pursuant to Regulation 47 of the SEBI (Listing Obligations and Disclosure Requirements) Regulations, 2015 (SEBI Listing Regulations), please find enclosed the extracts of newspaper publication of the Notice of 5th Annual General Meeting of the Company, Book Closure, Remote e-voting information and other related information, published today i.e. on Wednesday, July 24, 2024 in "The Hindu Business Line" (English Newspaper) all India editions and "Vijaya Karnataka" (Kannada Newspaper) Kannada edition.

We request you to take the same on record.

Thank you,

Yours faithfully,

For Hitachi Energy India Limited

Poovanna Ammatanda General Counsel and Company Secretary

Encl.: as above

Hitachi Energy India Limited

Registered and Corporate Office: 8th Floor, Brigade Opus, 70/401, Kodigehalli Main Road, Bengaluru – 560 092, Phone: 080 68473700 CIN: L31904KA2019PLC121597 www.hitachienergy.com/in



2024-25

Despite the fastest growing economy tag, GDP per capita in India is far lower than other developed nations

Birth of a new political funding route

FM Arun Jaitley proposed the Electoral Bond Scheme in the Lok Sabha in his 2017 Budget speech

What the Budget means for this sales professional

HIS VIEWS. Here's what this taxpayer, consumer and investor thinks of the proposals

Parvatha Vardhini C

MK Balaji, based in Adyar, Chennai, has always been a sales professional at heart. But his interest in financial products landed him a job in the financial services industry where he works presently. Balaji followed the budget this year closely, as expectations ran high on tax concessions for the middle class as well as a rejig in capital gains tax both of which came through on the D-day. Balaji looks at the changes pragmatically. He has no reason to be elated on the tinkering of tax slabs under the new regime as well the increase in the standard deduction, he

under the old regime. "While I do understand that one day the New Tax Regime will be the only option available, I receive HRA benefits, and the old tax regime lowers my tax outgo presently." He is not worried if he is missing out on the standard deduction which is further enhanced now. But it may mean a lot more to his wife Vidhya and he expects her to benefit from the lower tax incidence due to the changes in the new regime, which put

says, as he still pays taxes



A FAMILY AFFAIR. Balaji is a big investor in equities but has so far not taken a plunge into real estate

more disposable income in her hands. In this context, the reduction in import duties on gold, silver and platinum is something his better half can cheer about as it is expected to bring down the gold prices.

CAPITAL GAINS IMPACT
Balaji is a big investor in equites, but has so far not taken a plunge into real estate. He looks at the changes in capital gains tax more as a "streamlining process" without getting

much agitated about it.

Given the elevated market valuations, he has and continues to move a bit out of equites into cash/ gold and he does not see any change in his asset allocation pattern because of the changes in the budget. That said, one of his friends did the math and felt that the removal of indexation benefit for capital gains on sale of property seen in the light of a lower tax rate imposed does not cause a big impact unless it was a really old

For his 4.5 year old son

Sathvik, Balaji hasn't started investing yet in right earnest. He however would prefer SIPs. "I do agree that NPS Vatsalya for minors is another long-term investment option for children along with products like Sukanya Samriddhi for the girl child. But I would not prefer to get into products such as the NPS that require long-term lock-in at this juncture. I am comfortable starting SIPs in mutual funds for him and its liquid nature will help me make some tactical calls as well, as I track the markets

Overall, Balaji, makes two observations. One, he is really happy that from a focus on infrastructure and being " corporate centric" in the last term, the government is focusing more on rural India and the common man now. Secondly, he does feel that more measures can be taken to ease the life of the common man, by making compliance across laws easier, closing the loopholes and cutting red tape, wherever necessary. "After all, personal income tax collections are exceeding corporate tax collections and the aam aadmi needs to be rewarded for being honest and compliant", he concludes.

Govt estimates

₹50,000 crore

Press Trust of India

New Delhi

Budget.

stitutions

lakh crore.

from the RBI.

from disinvestment

The government has estim-

ated to collect ₹50,000 crore

from disinvestment and as-

rent fiscal, DIPAM Secretary

Besides, the government

estimates ₹56,260 crore di-

vidend from CPSEs (central

public sector enterprises),

more than ₹48,000 crore es-

timated in the interim

The Budget also estimates that dividend from the RBI, banks and financial in-

₹2,32,874 crore in FY25, more than double of interim

Budget estimate of ₹1.02

The massive increase is

on account of the windfall

dividend of ₹2.11 lakh crore

would be

Tuhin Kanta Pandev said.

closely".

'Budget aims to boost growth, improve ease of doing biz'

Press Trust of India

Chartered accountants' apex body ICAI said simplifying taxes, improving taxpayer services, providing tax certainty and reducing litigation are the four cornerstones of the tax proposals in the Union Budget. Welcoming the proposals in the 2024-25 Budget, the Institute of Chartered Accountants of India (ICAI) also said the Budget focuses on employment, skilling, MSMEs (Micro, Small & Medium Enterprises) sector and the middle class.

Among others, the institute said the proposal aimed at reviewing the Income Tax Act, 1961 is in the overall interest of taxpayers and would provide tax certainty to the taxpayers.

The extension of C-PACE services for voluntary LLP closures will streamline the

filings and accelerate the closure process, it said in a release. "The Union Budget 2024-25 is thus forward-looking with significant initiatives aimed at boosting economic growth, fostering innovation and improving the ease of doing business in India," ICAI said.

HITACHI Inspire the Next

Hitachi Energy India Limited

Corporate Identification Number (CIN): L31904KA2019PLC121597
Registered Office: 8th Floor, Brigade Opus 70/401, Kodigehalli Main Road, Bengaluru - 560092
Phone No: +91 80 6847 3700

Website: www.hitachienergy.com/in E-mail: investors@hitachienergy.com

NOTICE OF THE $5^{\rm TH}$ ANNUAL GENERAL MEETING, BOOK CLOSURE AND REMOTE E-VOTING INFORMATION

This Notice is published pursuant to the provisions of Section 108 of the Companies Act, 2013 (the Act) read with Rule 20 of the Companies (Management and Administration) Rules, 2014 (Rules).

(A) ANNUAL GENERAL MEETING AND BOOK CLOSURE:

Notice is hereby given that the 5th Annual General Meeting (AGM) of the Members of the Company will be held on Wednesday, August 21, 2024 at 11:00 A.M. (IST) at Sheraton Grand Bangalore Hotel at Brigade Gateway, 26/1, Dr. Rajkumar Road, Malleswaram-Rajajinagar, Bengaluru - 560055, to transact the business, set forth in the AGM Notice dated May 21, 2024.

Pursuant to General Circular No. 09/2023 dated September 25, 2023 & SEBI/HO/CFD/CFD-PoD-2/P/CIR/2023/167 dated October 07, 2023 issued by the Ministry of Corporate Affairs and Securities and Exchange Board of India respectively, the Company has sent the Integrated Annual Report for the financial year 2023-24 including the Notice of the 5th AGM and Business Responsibility and Sustainability Report to the Members whose e-mail Ids are registered with the Company/Depository Participant(s)/KFin Technologies Limited, (KFin), the Registrar and Share Transfer Agent of the Company. However, Members including those who have not registered their e-mail addresses with the Company / Depository Participant(s) / KFin, can download the AGM Notice and Integrated Annual Report 2023-24 from the Company's website i.e., https://www.hitachienergy.com/in/en/investor-relations/general-meetings#annual-report and are also available on the websites of the Stock Exchanges where the shares of the Company are listed viz., BSE Limited - www.bseindia.com and NSE Limited - www.nseindia.com and on the website of KFin at https://evoting.kfintech.com.

Any Member desiring a physical copy of the AGM Notice and Integrated Annual Report for 2023-24 may send us a request on investors@hitachienergy.com and the same will be dispatched to them.

The Members whose e-mail id's are not registered with the Depository Participant(s)/KFin, are requested to register their e-mail addresses with their respective Depository Participant(s)/KFin. For detailed procedure for registering the e-mail address and for receipt of e-voting user ID and password and the manner of voting including instructions for attending the AGM, the Members are requested to refer the Notes section of AGM Notice available on the aforesaid websites.

The relevant documents referred in AGM Notice are available for inspection by the Members of the Company during the AGM and for electronic inspection without any fee on all working days (except Saturdays, Sundays and Public Holidays) between 10:00 a.m. (IST) & 5:00 p.m. (IST) up to the date of AGM. Members seeking to inspect such documents can send an e-mail to investors@hitachienergy.com

Notice is also given pursuant to Section 91 of the Act and Regulation 42 of the SEBI (Listing Obligations and Disclosure Requirements) Regulations, 2015 (SEBI Listing Regulations) that the Register of Members and Share Transfer Books of the Company will be closed from Thursday, August 15, 2024 to Wednesday, August 21, 2024 (both days inclusive) to determine the eligible Members who would be entitled for the payment of Dividend for the financial year ended March 31, 2024, if declared, at the 5th AGM.

(B) REMOTE E-VOTING AND VOTING DURING THE AGM

In compliance with the provisions of Section 108 of the Act and Rule 20 of the Rules, as amended from time to time and the provisions of Regulation 44 of the SEBI Listing Regulations, the Members are provided with the facility to cast their vote electronically, through the e-voting services provided by KFin on all Resolutions set forth in the AGM Notice.

SI. No.	Details / Activity	Particulars
1.	Date and time of commencement and end of remote e-voting	Commences at 9:00 a.m. (IST) on Saturday, August 17, 2024 and ends at 5:00 p.m. (IST) on Tuesday, August 20, 2024
2.	Cut-off date	Wednesday, August 14, 2024

The remote e-voting module shall be disabled for voting after 5:00 p.m. (IST) on Tuesday, August 20, 2024. Once the vote on a resolution is cast by the Member, he / she / it shall not be allowed to change it subsequently. Members who have cast their votes by remote e-voting may also attend the AGM but they are not entitled to cast their vote again during the AGM. The Members who have not cast their vote electronically, and are otherwise not barred from doing so, can exercise their voting rights at the AGM. The Company will make necessary arrangements in this regard at the AGM venue.

Members whose names are recorded in the Register of Members or in the Register of Beneficial Owners maintained by the depositories as on the cut-off date i.e. Wednesday, August 14, 2024, shall only be entitled to avail the facility of remote e-voting and voting at the Meeting as the case may be.

The Members who have acquired shares and become members of the Company after the dispatch of notice but on or before the cut-off date for e-voting, may obtain the login ID and password by sending a request at evoting@kfintech.com. However, if he / she is already registered with KFin for remote e-voting then he / she can use his / her existing User ID and password for casting the vote. Members holding shares in physical mode are also requested to update their e-mail addresses with KFin. For more details, refer AGM Notice.

NEBCAST FACILITY: Members may kindly no

Place : Bengaluru

Date : July 23, 2024

Members may kindly note that the Company will provide one-way live webcast of the proceedings of AGM on Wednesday, August 21, 2024 from 11:00 a.m. (IST) onwards. Members who are entitled to participate in the AGM can view the proceeding of AGM by logging on the e-voting website of KFin at https://emeetings.kfintech.com/using their secure login credentials. On successful login, shareholders will reach at the link "live streaming" from where they can ONLY VIEW the proceedings of our 5th AGM. Members are encouraged to use this facility of webcast.

For any query / clarification / grievance connected with Meeting, remote e-voting, voting during the AGM and Members who acquired shares of the Company after the date of dispatch of AGM Notice and hold shares as of the cut-off date i.e. Wednesday, August 14, 2024, kindly contact the Company at investors@hitachienergy.com, or Ms. Shobha Anand, Deputy Vice President, KFin at Selenium, Tower B, Plot No. 31-32, Gachibowli, Financial District, Nanakramguda, Hyderabad, Telangana - 500 032 or at the e-mail ID evoting@kfintech.com or on Phone No.: 040-6716 2222 or call KFin's toll free No.: 1800-3094-001 for any further clarifications.

For **Hitachi Energy India Limited**

Sd/-Poovanna Ammatanda General Counsel & Company Secretary FCS-4741

@Hitachi Energy

New Tax Regime sees a sweeter deal

The New Tax Regime is the default regime for tax payers from Assessment year(AY) 2024-25 onwards. Budget 2024 has proposed changes to the slabs under this new regime. This will be applicable for income earned during FY24-25 and assessable to tax in AY 25-26.

	year 2024-25 23-24)	Assessment year 2025-26 (FY 2024-25)		
Total income	Rate of tax (%)	Total income	Rate of Tax (%)	
Up to ₹3 lakh	NIL	Up to ₹3 lakh	NIL	
₹3- 6 lakh	5	₹3 - 7 l akh	5	
₹6 -9 lakh	10	₹7 - 10 l akh	10	
₹9 - 12 lakh	15	₹10 - 12 l akh	15	
₹12-15 lakh	20	₹12-15 l akh	20	
Above ₹15 lakh	30	Above ₹15 lakh	30	

No changes in slabs or rates for the old tax regime

Assessment years 2024-25 and 2025-26 (FY2023-24 and FY 2024 -25)

Up to 60 years		60-80 years		Over 80 years	
Total income	Rate of tax (%)	Total income	Rate of tax (%)	Total income	Rate of tax (%)
Up to ₹2.5 lakh	NIL	Up to ₹3 lakh	NIL	Up to ₹5 lakh	NIL
₹2.5 - 5 l akh	5	₹3 - 5 l akh	5	₹5 - 10 l akh	20
₹5 - 10 l akh	20	₹5 - 10 l akh	20	Above ₹10 lakh	30
Above ₹10 lakh	30	Above ₹10 lakh	30		

Source: Memorandum to the Finance Bill, 2024

Compiled by: Parvatha Vardhini C

Duty cut to lower gold prices: How will it impact jewellery stocks?

Akhil Nallamuthu bl. research bureau

Bringing cheer to consumers, Finance Minister Nirmala Sitharaman has announced an import duty cut on gold, silver and platinum. The total duty has been revised down to 6 per cent from the earlier 15 per cent effective July 24. For platinum, it has been revised down to 6.4 per cent from the current 15.4 per cent.

For gold and silver, the 6 per cent duty includes the Basic Customs Duty (BCD) of 5 per cent and Agriculture Infrastructure and Development Cess (AIDC) of 1 per cent, which were 10 per cent and 5 per cent respectively earlier. For platinum, BCD is cut to 5 per cent and AIDC to 1.4 per cent from 10 and 5.4 per cent, respectively.

This is expected to bring down the prices of precious metals in the domestic market. Reflecting the impact,

the price of gold futures has dropped 5.7 per cent to ₹68,600 (per 10 gram); silver futures, too, lost 4.7 per cent to about ₹85,000 (per kg) in Tuesday evening trade on MCX. This is as compared to their price in dollar terms remaining largely unchanged.

CONSUMERS AND FIRMS TO BENEFIT

For jewellery, including the GST of 3 per cent, the total tax stood at about 18 per cent. This has been halved to 9 per cent now, which could boost jewellery demand. India is the second largest consumer of gold after China. According to the World Gold Council (WGC), Indians bought 576 tonnes of jewellery and 185 tonnes in the form of bars and coins in calendar year 2023.

The timing of the cut could not have been better as we approach the festive season. The price of 24-carat gold in Mumbai stood at



₹7,180 per gram on Tuesday. Market experts believe the price could drop between ₹300 and ₹500 per gram going ahead. Consequently, purchases that have been postponed of late due to higher prices, are expected to hit the market in the coming months.

While consumers are being rewarded, the companies are also set to benefit as lower prices can increase their topline, with volume growth to more than offset the decline in prices. Reflecting the potential benefit of increased revenue and profits, the stocks of listed jewellers such as Titan Com-

pany, Kalyan Jewellers India and Senco Gold appreciated 6.6, 4.5 and 4.8 per cent, respectively. While the existing inventory of jewellers may take a one-time hit, markets tend to ignore one-time factors. The growing share of organised players in the industry is also expected to help these companies.

The additional benefit is that gold smuggling could decrease as the price in the mainstream market is set to be competitive.

On the other hand, increased demand can lead to higher imports of gold, which is the third largest component in India's import basket. This is not good news for the Indian rupee, which is hovering near an all-time low against the dollar. According to the Reserve Bank of India data, on average, India imports gold worth \$36 billion a year, constituting about 8 per cent of total imports.

''ಸಿದ್ದಪ್ಪ

ಆಗಸ್ಟ್ 28ರಂದು ರಾಜ್ಯಕ್ಕೆ ಹಣಕಾಸು ಆಯೋಗದ ಭೇಟಿ

ಬೆಂಗಳೂರು: ಹಣಕಾಸು ಆಯೋಗ ಆಗಸ್ಟ್ 28 ಸಂದರ್ಭದಲ್ಲಿ ರಾಜ್ಯದ ಬೇಡಿಕೆ ಬಗ್ಗೆ ಸಮರ್ಥವಾಗಿ ಮನದಟ್ಟು ಮಾಡಿ ಕೊಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ''ಕಳೆದ ಬಾರಿ ರಾಜ್ಯಕ್ಕಾಗಿರುವ ಅನ್ಯಾಯ ಸರಿಪಡಿಸುವಂತೆ ಮನವಿ ಮಾಡಲಾಗುವುದು. ಈ ಕುರಿತು ಸಮರ್ಥವಾಗಿ ವಿಷಯ ಮಂಡಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಶ್ರೀಗಳು, ಲಾಗುತ್ತಿದೆ,'' ಎಂದರು.

ಸೆ.22ರಿಂದ ಭಜನಾ ಕಮ್ಮಟ

ಧರ್ಮಸ್ಥಳ (ದ.ಕ.): ಶ್ರೀಕ್ಷೇತ್ರ ಭಜನಾ ಪರಿಷತ್ ವತಿಯಿಂದ ವೀರೇಂದ್ರ ಹೆಗ್ಗಡೆ ಮಾರ್ಗದರ್ಶನ ದಲ್ಲಿ 26ನೇ ವರ್ಷದ ಭಜನಾ ಕಮ್ಮಟ ಸೆ.22ರಿಂದ 29ರವರೆಗೆ ನಡೆ ಯಲಿದ್ದು, ಅರ್ಹರಿಗೆ ಅವಕಾಶ ಕಲ್ಪಿಸಲಾಗಿದೆ.

ಆಸಕ್ತರು ಸೆ.10ರ ಮೊದಲು ಸಂಬಂಧಪಟ್ಟ ಪದಾಧಿಕಾರಿಗಳನ್ನು ಸಂಪರ್ಕಿಸಬಹುದೆಂದು ಭಜನಾ ಕಮ್ಮಟದ ಸಂಚಾಲಕ ಟಿ. ಸುಬ್ರಹ್ಮಣ್ಯ ಪ್ರಸಾದ್ ಹಾಗೂ ಭಜನಾ ಕಮಟದ ಕಾರ್ಯದರ್ಶಿ ವೀರು ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇ-ಟೆಂಡರು ಸೂಚನೆ ಸಂ. 07-CWM-UBLS-2024-25

ದಿನಾಂಕ: 16.07.2024 ಈ ಕೆಳ ಸಹಿದಾರರು, ಭಾರತದ ರಾಷ್ಟ್ರಪತಿಗಳ ಪರವಾಗಿ ಕೆಳಗಡೆ ನೀಡಿರುವ ಕಾಮಗಾರಿಗಳಿಗೆ ಇ–ಟೆಂಡರ್ಗಳನು

ಪರಿಸರ ಸಂರಕ್ಷಣಾ ಕಾಯಿದೆ ರೂ. 8,21,988/-(ಜಿಎಸ್ಟಿ ಸಹಿತ) . ಅನುಮೋದಿತ ಲ್ಯಾಬ್ಗಳಿಂದ 03 ವರ್ಷಗಳ ಅವಧಿಗ ಹುಬ್ಬಳ್ಳಿಯ ಕ್ಯಾರಿಯೇಜ್ ದುರಸ್ತಿ ಕಾರ್ಯಾಗಾರಾ ವಿಸರ್ಜನೆಗಳು, ಹೊರಸೂಸುವಿಕೆ, ನೀರಿನ ಗುಣಮಟ ಗಾಳಿ ಮತ್ತು ಮಣ್ಣಿನ ಪರಿಶೀಲನೆ ಮತ್ತು ಮೇಲ್ವಿಚಾರಣೆ

ಬಿಡ್ಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 08.08.2024, 11:00 ಗಂಟೆಯವರೆಗೆ ಹೆಚ್ಚಿನ ಮಾಹಿತಿಗಾಗಿ www.ireps.gov.in ಗೆ ಲಾಗ್ ಆನ್ ಆಗಿ

● SWRRLY SWRRLY SWRRLY

(ಬೆಂಗಳೂರು ನಗರ ಮತ್ತು ಗ್ರಾಮಾಂತರ ಶಾಖಾ ಕಚೇರಿ)

ಎಂಎಸ್ಐಎಲ್ ಹೌಸ್, 36, ಕನ್ನಿಂಗ್ಹ್ಯಾಂ ರಸ್ತೆ , ಬೆಂಗಳೂರು - 560 052.

ದೂರವಾಣಿ: 080-22264021-25

ಸಂ: ಎಂಎಸ್ಐಎಲ್/ಬೆಂ.(ನ&ಗ್ರಾ)/001/2024-25 ದಿನಾಂಕ: 24.07.2024

ಅಲ್ಪಾವಧಿ ಟೆಂಡರ್ ಪ್ರಕಟಣೆ

(ಇ-ಪ್ರೊಕ್ಯೂರ್ಮೆಯಟ್ ಪೋರ್ಟಲ್ ಮೂಲಕ)

ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಶಾಖೆಯ ಅಡಿಯಲ್ಲಿ ಬರುವ

ಎಂಎಸ್ಐಎಲ್ನ ಚಿಲ್ಲರೆ ಮುದ್ಯ ಮೂರಾಟ ಮಳಿಗೆಗಳಿಗೆ ಸಂಬಂಧಪಟ್ಟ

ಕೆಎಸ್ಬಿಸಿಎಲ್ ಗೋದಾಮುಗಳಿಂದ ಮದ್ಯ ದಾಸ್ತಾನು ಸಾಗಾಣಿಕೆ ಮಾಡಲು ಅರ್ಹ

ವ್ಯಕ್ತಿಗಳು/ಸಂಸ್ಥೆಗಳು/ಏಜೆನ್ನಿಗಳಿಂದ ಅಲ್ಪಾವಧಿ ಟೆಂಡರ್ಗಳನ್ನು ಆಹ್ವಾನಿಸಲಾಗಿದೆ.

ಬಿಡ್ಗಳನ್ನು ಸಲ್ಲಿಸುವ ಕಡೆಯ ದಿನಾಂಕ ಮತ್ತು ಸಮಯ: 07.08.2024 ರಂದು

ಸಹಿ/-ಮುಖ್ಯ ಪ್ರಧಾನ ವ್ಯವಸ್ಥಾಪಕರು(ಬೆಂಗಳೂರು ನಗರ ಮತ್ತು ಗ್ರಾಮಾಂತರ ಶಾಖೆ)

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ

(ನ್ಯಾಕ್ ಮಾನ್ಯತೆ ಬಿ+ ಗ್ರೇಡ್ – 2021)

. ಕುಲಸಚಿವರ ಕಾರ್ಯಾಲಯ, ವಿದ್ಯಾಸಂಗಮ, ರಾಷ್ಟ್ರೀಯ ಹೆದ್ದಾರಿ–4,

ಭೂತರಾಮನಹಟ್ಟಿ, ಬೆಳಗಾವಿ – 591 156, ದೂ. : 0831-2565242.

ಇಮೇಲ್: rcubuilding2016@gmail.com ವೆಬ್ಸೈಟ್: www.rcub.ac.in

ಸಂಖ್ಯೆ : ರಾ.ಚ.ವಿ./ಬೆಳಗಾವಿ/ಕು.ಸ.ಕಾ./2024–25/1750 ದಿನಾಂಕ : 19–07–2024

ಟಿಂಡರ್ ಅಧಿಸೂಚನೆ (ಇ-ಷ್ರೋಕ್ಯೂರ್ಮೆಂಚ್ನಲ್ಲ)

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಿಗೆ ಹಾಗೂ ವಿದ್ಯಾರ್ಥಿ

ಕಲ್ಯಾಣ ಯೋಜನೆಯಡಿ ವಿದ್ಯಾರ್ಥಿಗಳಿಗೆ ಅವಶ್ಯಕ ಉಪಕರಣಗಳನ್ನು ಖರೀದಿಸುವ

ಕುರಿತಂತೆ ಅರ್ಹ ಮಳಿಗೆದಾರರಿಂದ ಸ್ಪ್ಯಾಂಡರ್ಡ್ ಟೆಂಡರ್ ಡಾಕ್ಯೂಮೆಂಟ್

ಅಡಿಯಲ್ಲಿ ಇ–ಪ್ರೊಕ್ಯೂರ್ಮೆಂಟ್ ಮೂಲಕ ದಿನಾಂಕ : 20–07–2024 ರಂದು

ಟೆಂಡರ್ ಆಹ್ವಾನಿಸಲಾಗಿದೆ. ಟೆಂಡರ್ನ ಅಂದಾಜು ಮೊತ್ತ ರೂ. 1.47 ಕೋಟಿ

ಆಗಿರುತ್ತದೆ. ಸದರಿ ಟೆಂಡರ್ನ ಇ.ಎಮ್.ಡಿ. ಮೊತ್ತ ರೂ. 2.21 ಲಕ್ಷಗಳಾಗಿದ್ದು,

ಆಸಕ್ತರು https://kppp.karnataka.gov.in ಮೂಲಕ ದಿನಾಂಕ : 03–08–2024

ಹೆಚ್ಚಿನ ವಿವರಗಳನ್ನು ವಿಶ್ವವಿದ್ಯಾಲಯದ ವೆಬ್ಸೈಟ್ : www.rcub.ac.in ನಲ್ಲಿ ಹಾಗೂ

_{ಡಿಐಪಿಆರ್/ಬೆಳಗಾವಿ/431/ಮಣಿಪಾಲ್/2024–25} ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ.

ಸಾರ್ವಜನಿಕ ಪ್ರಕಟಣೆ

ನಮ್ಮ ಕಕ್ಷಿದಾರರು, ಈ ಕೆಳಕಂಡ **ಷೆಡ್ಕೂಲ್' ನಲಿ** ವಿವರಿಸಿರುವ ಮತ್ತು ಇದನ್ನು ಇನ್ನು ಮುಂದೆ "ಷೆಡ್ಕೂಲ್

್ಷಷ್ಟುಗಳು" ಎಂದು ಕರೆಯಲ್ಪಡುವ, ಸದರಿ ಸ್ವತ್ತನ ಮಾಲೀಕರು; ಈ ಸ್ವರಾಕ್ಟಿ ಸ್ವತ್ತಿಗೆ ಸಂಬಂಧಿಸಿದಂತೆ ವ್ಯವಹಾರ ನಡೆಸಲು ಅಪೇಕ್ಷಿಸಿರುತ್ತಾರೆ. ತಾವು ಪೆಡ್ಕೂಲ್ ಸ್ವತ್ತಿಗೆ ಏಕಮೇವ ಮಾಲೀಕರೆಂದು ಹಾಗೂ ಪೆಡ್ಕೂಲ್ ಸ್ವತ್ತುಗಳ

ಮಾರಾಟ ಮಾಡುವ ನಿರ್ಬಂಧರಹಿತ ಹಕ್ಕುಗಳನ್ನು ಹೊಂದಿರುತ್ತೇವೆ ಎಂಬುದಾಗಿ ಸದರಿ ಮಾಲೀಕರು ನಮ್ಮ

ಈ ಮೂಲಕ ಸಾರ್ವಜನಿಕರಿಗೆ ತಿಳಿಸುವುದೇನೆಂದರೆ ಮೇಲ್ವಂಡ ಮಾಲೀಕರನ್ನು ಹೊರತುಪಡಿಸಿ ಮತಾವುದೇ ವ್ಯಕ್ತಿ

ಈ ಮುರ್ಬರ ಸರ್ಕಾರಣ ತಳುವುದಿನಂದರ ಮೇಲ್ವರಣ ಮಾಲೀರನ್ನು ಹೊರಲವಡಿನ ಮತ್ತವುದನ ವ್ಯಕ್ತ ಪ್ರಕ್ಷಿಗಳು ಸರಕ್ಕೆ ಪಡ್ಕುಲ್ ಸ್ಥತ್ವಿನ ಮೇಲೆ ಯಾವುದೇ ರೀತಿಯ ಹಕ್ಕು ಹಿತಾಸಕ್ಕೆ ಋಡುವಾಧಕ್ಕೆ ಹೊಡೆಗಾರಿಕೆ, ಕ್ಷೇಮ್ ಗಳು ಅಥವಾ ಷೆಡ್ಕೂಲ್ ಸ್ಥತ್ವಿನ ಬಗ್ಗೆ ಆಸಕ್ತಿಯನ್ನು ಹೊಂದಿದ್ದಲ್ಲಿ, ಅಥವಾ ಯಾವುದೇ ಸ್ವರೂಪದ ಷೆಡ್ಕೂಲ್ ಸ್ಥತ್ವಿನ ಮೇಲೆ ಯಾವುದೇ ಕ್ಷೇಮುಗಳನ್ನು ಅಥವಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಆಕ್ಷೇಷಣೆಗಳು ಹೊಂದಿದ್ದರೆ, ಅಂತಹ ಕ್ಷೇಮುಗಳನ್ನು ಅಥವಾ ಆಕ್ಷೇಷಣೆಗಳನ್ನು ಸೂಕ್ಷ ಸಾಕ್ಷಾವಾರ ಹಾಗೂ ಕಾಗದಪ್ಪಕ್ಷಗಳಿಂದನೆ, ಲಿಖಿತರೂಪದಲ್ಲಿ ಈ ತಿಳುವಳಿಕೆ ಪ್ರಕಟವಾದ 10 (ಹತ್ತು) ದಿನಗಳ ಕಾಲಾವಧಿಯ ಒಳಗೆ ಈ ಕೆಳಕಂಡ ವಿಳಾಸಕ್ಕೆ

ತಲುಪುವಂತೆ ಈ ಮೂಲಕ ಕರೆ ನೀಡಲಾಗಿದೆ. ತಿಳಿಸಿದ ಅವಧಿಯೊಳಗೆ ಯಾವುದೇ ಕ್ಷೇಮುಗಳು ಅಥವಾ

ರೊಳಗಾಗಿ ಟೆಂಡರ್ಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ವಿಶ್ವವಿದ್ಯಾಲಯದ ಎಸ್ಟೇಟ್ ವಿಭಾಗದಿಂದ ಪಡೆಯಬಹುದಾಗಿದೆ.

ವುಧ್ಯಾಹ್ನ 3.00 ಗಂಟೆವರೆಗೆ. ಹೆಚ್ಚಿನ

kppp.karnataka.gov.in ನೋಡಿ.



www.vijaykarnataka.com

www.apps.vijaykarnataka.com

ಬಸವ ಜಯಮೃತ್ಯುಂಜಯ ಸ್ವಾಮೀಜಿ ಲಿಂಗಾಯತ ಪಂಚಮಸಾಲಿ ವಕೀಲರ ಸಂಘಟನಾ ಸಭೆಯನು ಮಂಗಳವಾರ ಶಾಸಕರ ಭವನದಲಿ ನಡೆಸಿದರು.

ಅವಕಾಶ ಕಾರಕ್ಕೆ ಒಂದು ವರ್ಷ ಕಳೆದರೂ ಒಂದೇ ಹೇಳಬಹುದೇ, ಇದು ಸರಿಯೇ,'' ಎಂದು ನಿರ್ಲಕ್ಷ್ಯ

''ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಲು ಪ್ರಶಿಸಿದ ಶ್ರೀಗಳು, ''ಸರಕಾರ ಚರ್ಚೆಗೆ ಅವ ಲಿಂಗಾಯತ ಪಂಚಮಸಾಲಿ ಪಂಗಡದ 15 ಕಾಶ ನೀಡದೆ ನಮ್ಮ ಹೋರಾಟ ಮತ್ತು ನಮ್ಮ ಶಾಸಕರ ಸಹಿ ಪಡೆದು, ಇಬ್ಬರು ಶಾಸಕರು ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ,'' ನೀಡುವಂತೆ ಎಂದು ದೂರಿದರು.

ಕಲಾಪದಲ್ಲಿ ಚರ್ಚೆಗೆ ಅವಕಾಶ ಇಲ್ಲ । ಬಸವ ಜಯ ಮೃತ್ಯುಂಜಯ ಸ್ವಾಮೀಜೆ ಕಿಡಿ

ವಿಧಾನಸಭಾಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ. **ನಿಲುವು ಸ್ಪಷ್ಟಪಡಿಸಲಿ:** ''ರಾಜ್ಯ ಸರಕಾರ ಆದರೆ, ಚರ್ಚೆಗೆ ಇನ್ನೂ ಅವಕಾಶ ಸಿಕ್ಕಿಲ್ಲ. ಕೂಡಲೇ ಕಾನೂನು ಅಡೆತಡೆಗಳನ್ನು ಈ ಬಗ್ಗೆ ಮುಖ್ಯಮಂತ್ರಿ ಅವರನ್ನೊಮ್ಮೆ ಕೇಳಿ ನಿವಾರಿಸಿ, ಮೀಸಲು ಬಗ್ಗೆ ತನ್ನ ನಿಲುವು ಅವಕಾಶ ನೀಡಲಾಗುವುದು ಎಂದು ಸಭಾ ಸ್ಪಷ್ಟಪಡಿಸಬೇಕು. ಈಗಾಗಲೇ ಸಮು ಧ್ಯಕ್ಷರು ಹೇಳಿದ್ದಾರೆ. ಸಭಾಧ್ಯಕ್ಷರು ಹೀಗೆ ದಾಯದ ಜನರು ಆಕ್ರೋಶಗೊಂಡಿದ್ದು, ಮಾಡಿದಲ್ಲಿ ಬೆಳಗಾವಿ

ಉಗ್ರ ಹೋರಾಟ ಮಾಡಲಾಗುವುದು," ಎಂದು ಎಚ್ಚರಿಸಿದರು.

ಕಂಬಳಿ ಜನ್ನದಿನವಾದ

ಸೆಪೆಂಬರ್ 11ರಂದು ಬೆಳಗಾವಿಯಲ್ಲಿ ಲಿಂಗಾಯತ ಪಂಚಮಸಾಲಿ ವಕೀಲರ ರಾಜ್ಯ ಮಟ್ಟದ ಬೃಹತ್ ಹಕ್ಕೊತ್ತಾಯ ಸಮಾವೇಶ ಆಯೋಜಿಸಲಾಗಿದೆ. ಅಲ್ಲದೆ, ರಾಜ್ಯದಲ್ಲಿ 30 ಸಾವಿರಕ್ಕೂ ಹೆಚ್ಚು ಪಂಚಮ ಸಾಲಿ ಲಿಂಗಾಯತ ವಕೀಲರಿದ್ದು, ರಾಜ್ಯ, ಜಿಲ್ಲೆ, ತಾಲೂಕು ಮಟ್ಟದಲ್ಲಿ ಲಿಂಗಾಯಿತ ಪಂಚಮಸಾಲಿ ವಕೀಲರ ಪರಿಷತ್ ಸಂಘಟನೆ ಮಾಡಲಾಗುವುದು. ಅಲ್ಲದೆ, ಮೀಸಲು ಸಂಬಂಧ ಕಾನೂನು ಹೋರಾಟ ಮಾಡಬೇಕಾದಲ್ಲಿ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಮಟ್ಟದಲ್ಲಿ ಕಾನೂನು ತಜ್ಞರ ಸಮಿತಿ ರಚಿಸಲಾಗುವುದು,'' ಎಂದರು.

ಸುದ್ದಿಗೋಷ್ಠಿಯಲ್ಲಿ ಶ್ರೀಶೈಲ ಈಟಿ, ಆರ್.ಸಿ.ಪಾಟೀಲ್, ಶಿವಶಂಕರ ಪಾಟೀಲ್ ಇತರರು ಇದ್ದರು.

ರಾಜ್ಯಪಾಲರಿಗೆ ನಿಯೋಗ ಮನವಿ

ಸುದ್ದಿಗೋಷ್ಠಿಯ ನಂತರ ರಾಜಭವನಕ್ಕೆ

ತೆರಳಿದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದ ನಿಯೋಗ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ತು. ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 'ಎ' ಮೀಸಲಾತಿ ಹಾಗೂ ಎಲ್ಲ ಲಿಂಗಾಯತ ಒಳ ಪಂಗಡಗಳಿಗೂ ಹಿಂದುಳಿದ ವರ್ಗದ(ಒಬಿಸಿ) ಮೀಸಲಾತಿ ನೀಡುವ ಸಂಬಂಧ ರಾಜ್ಯ ಸರಕಾರ ವಿಳಂಬ ಧೋರಣೆ ಅನುಸರಿಸಿದೆ. ಹಾಗಾಗಿ, ನಮ್ಮ ಅಹವಾಲು ಆಲಿಸಿ, ಸಮಸ್ಯೆ ಪರಿಹರಿಸಲು ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು

ರೈತರ ಸಿಎಂ ಮನೆಗೆ ಜಾಥಾಕ್ಕೆ ತಡೆ



ಜಾಥಾದಲ್ಲಿ ಭಾಗಿಯಾದ ರೈತರನ್ನು ಪೊಲೀಸರು ವಶಕ್ಕೆ ಪಡೆದರು.

a ವಿಕ ಸುದ್ದಿಲೋಕ ಬೆಂಗಳೂರು ಗ್ರಾ. ಭಾಗವಾಗಿ ಮಂಗಳವಾರ ಸಿಎಂ ಮನೆಗೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ಹಮ್ಮಿಕೊಳ್ಳಲಾಗಿತ್ತು. ಆದರೆ, ಮೈದಾನದಲ್ಲೇ ವಶಕ್ತೆ ಪಡೆದರು.

ರನು ಸಿಎಂ ರಾಜಕೀಯ ಕಾರ್ಯದರ್ಶಿ ದೇವನಹಳ್ಳಿಯ ಚನ್ನರಾಯಪಟ್ಟಣ ರೈತರು ಗಳೊಂದಿಗೆ ಚರ್ಚೆಗೆಂದು ಆರಂಭದಲ್ಲಿ ಭೂಸ್ಕಾಧೀನ ವಿರೋಧಿ ಹೋರಾಟದ ಪೊಲೀಸರು ತಡೆದು ನಿಲ್ಲಿಸಿದರು. ಈ ವೇಳೆ

ಆ ಬಳಿಕ ಆಗಮಿಸಿದ ಸಿಎಂ ರಾಜಕೀಯ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ರೈತ ಕಾರ್ಯದರ್ಶಿ ಬಿ.ಆರ್. ಪಾಟೀಲ್ ರೈತ ಮುಖಂಡರನ್ನು ದೇವನಹಳ್ಳಿಯ ಸಂತೆ ಮುಖಂಡರ ಜತೆ ಚರ್ಚಿಸಿ, ''ಚನ್ರರಾಯ ಪಟ್ಟಣ ಭೂಸ್ತಾಧೀನ ಹೋರಾಟದ ಕುರಿತು ಬೆಂಗಳೂರಿಗೆ ಸಿಎಂ ಜತೆಗೆ ಚರ್ಚಿಸಿ, ಶೀಘ್ರದಲ್ಲೇ ಸಭೆ ಏರ್ಪ ಜಾಥಾಕ್ಕೆಂದು ಆಗಮಿಸಿದ್ದ ರೈತ ಮುಖಂಡ ಡಿಸುತ್ತೇನೆ,'' ಎಂದು ಭರವಸೆ ನೀಡಿದರು.

ನೈಋತ್ಯ ರೈಲ್ವೆ ಇ-ಟೆಂಡರು ಸೂಚನೆ ಸಂ. 19 UBL 2024-25

ಲಿಂಗಾಯತ ಪಂಚಮಸಾಲಿ ಮಹಾಪೀಠದ

ಬಸವ ಜಯ ಮೃತ್ಯುಂಜಯ ಸ್ವಾಮೀಜಿ

ಮಂಗಳವಾರ ಶಾಸಕರ ಭವನದಲ್ಲಿ

''ಮೀಸಲಿಗಾಗಿ ನಾವು ಹಲವು

ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ.

ಆದರೆ, ಈಗಿರುವ ರಾಜ್ಯ ಸರಕಾರ ಅಧಿ

ಒಂದು ಬಾರಿಯೂ ಒಂದು ಸಭೆ ಮಾಡಿಲ್ಲ.

ನಮ್ಮ ಬೇಡಿಕೆ, ಅಹವಾಲು ಕೇಳುವ ಕೆಲಸ

ಮಾಡಿಲ್ಲ,'' ಎಂದು ಅಸಮಾಧಾನ

ತಿಂಗಳ ಗಡುವು ನೀಡಿದ್ದಾರೆ.

ವ್ಯಕ್ತಪಡಿಸಿದರು.

ದಿನಾಂಕ: 15.07.2024 ದನಾರಕ: 13.07.2024 ಈ ಕೆಳ ಸಹಿದಾರರು, ಭಾರತದ ರಾಷ್ಟ್ರಪತಿಗಳ ಪರವಾಗಿ ಕೆಳಗಡೆ ನೀಡಿರುವ ಕಾಮಗಾರಿಗಳಿಗೆ ಇ–ಟೆಂಡರ್ಗಳನು

ಕಾಮಗಾರಿಯ ಹೆಸರು ಅಂದಾಜು ಮೌಲ್ಯ ರೂ. 1,28,21,508.00 ಸಹಾಯಕ ವಿಭಾಗೀಯ ಇಂಜಿನಿಯರ್ / ಬಳ್ಳಾರಿ ವ್ಯಾಪ್ತಿಯಲ್ಲಿ ಬರುವ ಕ್ವಾರ್ಟರ್ಗಳು / ಸರ್ವೀಸ್ ಕಟ್ಟಡಗಳಿಗೆ ಬೇಕಾದ ವಿವಿಧ ನಿರ್ವಹಣಾ ... ಟುವಟಿಕೆಗಳು (ವಿಶೇಷ ಕ್ರಾಮಗಾರಿ–1).

2 ಹುಬ್ಬಳ್ಳ ವಿಭಾಗ: ರೂ. 1,09,79,228.00 ಸಹಾಯಕ ವಿಭಾಗೀಯ ಇಂಜಿನಿಯರ್ / ಗದಗ ವ್ಯಾಪಿ ರೂ. 1,09,79,228.00 ಯಲ್ಲಿ ಬರುವ ಕ್ವಾರ್ಟರ್ಗಳು / ಸರ್ವೀಸ್ ಕಟ್ಟಡಗಳಿ ಬೇಕಾದ ವಿವಿಧ ನಿರ್ವಹಣಾ ಚಟುವಟಿಕೆಗಳು (ವಿಶೇಷ ಾಮಗಾರಿ–2).

3 ಹಬ್ಬಳ್ಳ ವಿಭಾಗ: ರೂ. 71,83,228.00 ಹೊಸಪೇಟೆ (ಹೆಚ್.ಪಿಟ), ತೋರಣಗಲ್ಲು (ಟಿಎನ್ ಜಿಎಲ್), ಪಾಪಿನಾಯಕನಹಳ್ಳ (ಪಿಕೆಎಲ್), ಗೀಣಿಗೇರ (ಜಿಎನ್ಆರ್) ಗಳಲ್ಲಿರುವ ಸಿಬ್ಬಂದಿ ಕ್ರಾರ್ಟಿರುಗಳ ನೆಲಹೊದಿಕೆ, ಬಾಗಿಲುಗಳು ಮತ್ತು ಕಟಕಿಗಳ ಅಭಿವೃದ್ಧಿ. 4 ಹುಬ್ಬಳ್ಳ ವಿಭಾಗ: ರೂ. 75,33,951.00 ಹೊಸಪೇಟೆಯಲ್ಲಿ ಬರುವ ಹೊಸಪೇಟೆ (ಹೆಚ್.ಪಿಟ) ನಿಲ್ದಾಣದ ಕಾಲ್ಲೊನಿ ಮತ್ತು ಎ.ಎಸ್.ಜಿ. ಕಾಲೊನಿಯಲ್ಲಿ ಅಂಡರ್ಗೌಂಡ್ ಚರಂಡಿ ವ್ಯವಸ್ಥೆಯ ಪ್ರಸ್ತಾವನೆ. 5 ಹಬ್ಬಳ್ಳಿ ವಿಭಾಗ: ರೂ. 2,02,12,544.00 5 ಹುಬ್ಬಳ್ಳಿ ವಿಭಾಗ: ರೂ. 2,02,12,544.00 ಹುಬ್ಬಳ್ಳ – ಕರಜಗಿ (ಯುಬಿಎಲ್–ಕೆಜೆಜಿ) ವಿಭಾಗ ಹುಬ್ಬಳ್ಳಿ "- ಕರಜಗಿ (ಯುಬಿಎಲ್-ಕೆಜೆಜಿ) ವಿಭಾಗ ಯೆಳವಿಗಿ – ಗುಡಗೇರಿ (ವೈಎಲ್ಜಿ-ಜೆಡಿಐ) ನಿಲ್ದಾಣ ಗಳ ನಡುವೆ ಕಟ್ & ಕವರ್ / ಆರ್ಹೆಜ್ ಗಿರ್ಡರ್ ಮಾದರಿಯಲ್ಲಿ ರೀಟೀನಿಂಗ್ ಗೋಡೆಯೊಂದಿಗೆ ಕಿಮೀ 425/500–700 ರಲ್ಲಿ 3x3x34 ಮೀ. ಅಳತೆಯ

ಬಿಡ್ಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 12.08.2024, 11:00 ಗಂಟೆಯವರೆಗೆ ಾಹಿತಿಗಾಗಿ www.ireps.gov.in ಗೆ ಲಾಗ್ ಆನ್ ಆಗಿ

South Western Railway - SWR 🛮 🛣 @SWRRLY 🗗 SWRRLY

- ಏವರಗಳಗಾಗಿ https://

ಸೇತುವೆಯ ನಿರ್ಮಾಣ ಕಾರ್ಯಗಳು

ವರಿಷ್ಠ ವಿಭಾಗೀಯ ಇಂಜಿನಿಯರ್/ಸಂಯೋಜ

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಕೋಲಾರ ಜಿಲ್ಲೆ DISTRICT INSTITUTE OF EDUCATION AND TRAINING, KOLAR DISTRICT, K.N.S. Post, Chikkahasala, Kolar-563102

ಸಂಖ್ಯೆ : ಡಯಕೋ/ಇ.ಟಿ.ಸಿ/ಬಿ.ಆರ್೯ಸಿ/ಕೆಪಿಎಸ್.ಸಿ/ಪಿಯುಡಿಡಿ/ ಪಿಯು ಇ ಟೆಂಡರ್ 02/2024-25 ದಿನಾಂಕ: 19.07.2024

ಇ-ಟೆಂಡರ್ ಪ್ರಕಟಣೆ

2022–23ನೇ ಸಾಲಿನ ಆಯವ್ಯಯ ಘೋಪಣೆಯಂತೆ ಕೋಲಾರ ಜಿಲ್ಲೆಯ ಏಳು ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಸಾಧನ ಸಾಮಗ್ರಿ ಮತ್ತು 2022-23ನೇ ಸಾಲಿನಲ್ಲಿ TWF & TALP ಯೋಜನೆ ಅಡಿ 4 ಪಿಯು ಕಾಲೇಜುಗಳಿಗೆ ಒಂದು ಪಿಯು ಡಿಡಿ ಕಚೇರಿಗೆ ಯಂತ್ರೋಪಕರಣಗಳ ಸರಬರಾಜು ಮಾಡಲು ಜಿಲ್ಲಾ ಹಂತದಲ್ಲಿ ಅಲ್ಲಾವಧಿ ಟೆಂಡರ್ ಕರೆಯಲಾಗಿದೆ. ಮತ್ತು ಜಿಲ್ಲೆಯ 4 ಪಿ.ಯು. ಕಾಲೇಜುಗಳಿಗೆ ಸ್ಕಾರ್ಟ್ ಕ್ಲಾಸ್ ಸೌಲಭ್ಯ ಒದಗಿಸುವ ಸಂಬಂಧ ಪ್ರತ್ಯೇಕ ಇ-ಟೆಂಡರ್ ಕರೆಯಲಾಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಇಲಾಖೆ ವೆಬ್ಸ್ಟೆಟ್ https://kppp.karnataka.gov.in ನಲ್ಲಿ ವೀಕ್ಷಿಸಬಹುದು.

ಸಹಿ/- ಪ್ರಾಂಶುಪಾಲರು ಮತ್ತು ಪದನಿಮಿತ್ತ ಉಪನಿರ್ದೇಶಕರು (ಅಭಿವೃದ್ಧಿ), ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಕೋಲಾರ ಜಿಲ್ಲೆ, ಕೋಲಾರ ವಾಸಾಸಂಇ/ಕೋಲಾರ/ಆರ್.ಓ.ಸಂಖ್ಯೆ 116/ಕೆಎಸ್ಎಂಸಿಎ/2024–25

ಜಿಲ್ಲಾ ಪಂಚಾಯತ್, ದಾವಣಗೆರೆ.

ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದಾವಣಗೆರೆ. 44, ಎ ಬ್ಲಾಕ್, 2ನೇ ಮಹಡಿ, ಜಿಲ್ಲಾಡಳಿತ ಭವನ, ಕರೂರು ಕ್ರಾಸ್, ದಾವಣಗೆರೆ E-mail:domdvg1@gmail.com, ದೂ. ಸಂಖ್ಯೆ: 08192-250022 ಸಂ/ಜಿ.ಅ.ಸಂ.ಕ.ಇ/ಹೊ.ಸಂ.ಸಿಬ್ಬಂದಿ/ಟೆಂಡರ್/ಸಿಆರ್-01/2024-25 ದಿ:20-07-2024.

ಇ–ಟೆಂಡರ್ ಪ್ರಕಟಣೆ

2024–25ನೇ ಸಾಲಿಗೆ ದಾವಣಗೆರೆ ಜಿಲ್ಲೆಯ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ನಂತರದ ಬಾಲಕ/ಬಾಲಕಿಯರ ವಿದ್ಯಾರ್ಥಿನಿಲಯಗಳು/ಡಾ॥ ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ/ಕಾಲೇಜು/ಮೊರಾರ್ಜಿ ದೇಸಾಯಿ ವಸತಿ ಶಾಲೆ/ಕಾಲೇಜುಗಳಲ್ಲಿ ಖಾಲಿ ಇರುವ ಅಡುಗೆಯವರು, ಅಡುಗೆ ಸಹಾಯಕರು ಮತ್ತು ಕಾವಲುಗಾರರು, ಸ್ವಚ್ಛತ ಸಿಬ್ಬಂದಿ, ಗ್ರೂಪ್ 'ಡಿ'ಸಿಬ್ಬಂದಿ, ಶುಶ್ರೂಷಕರು ಹಾಗೂ ಜಿಲ್ಲಾ ಕಛೇರಿಯಲ್ಲಿ ಕಂಪ್ಯೂಟರ್ ಆಪರೇಟರ್, ಗ್ರೂಪ್ 'ಡಿ'ಸಿಬ್ಬಂದಿ, ವಾಹನ ಚಾಲಕರು ಮತ್ತು ತಾಲ್ಲೂಕು ಮಾಹಿತಿ ಕೇಂದ್ರದಲ್ಲಿ ಖಾಲಿ ಇರುವ ಡಾಟಾ ಎಂಟ್ರಿ ಆಪರೇಟರ್, ಗ್ರೂಪ್ 'ಡಿ'ಸಿಬ್ಬಂದಿಗಳ ಸೇವೆಯನ್ನು ಹೊರಸಂಪನ್ಮೂಲ ಏಜನ್ನಿ ಮುಖಾಂತರ ಪಡೆಯುವ ಬಗ್ಗೆ ಇ–ಪ್ರಕ್ಯೂರ್ಮೆಂಟ್ ಅಲ್ಪಾವಧಿ ಟೆಂಡರ್ಪ್ರಕಟಣೆ.

(1) ಟೆಂಡರ್ ಪ್ರಕಟಣೆ ಸಂಖ್ಯೆ ಮತ್ತು ದಿನಾಂಕ: ಇ–ಟೆಂಡರ್ಸಂಖ್ಯೆ:ಜಿಅಕಇ–ದಾ/ ಹೊ.ಸಿಬ್ಬಂದಿ.ಟೆಂಡರ್/ ಸಿ.ಆರ್-01/2024-25, ದಿನಾಂಕ: 20-07-2024. (2) ಟೆಂಡರ್ಗೆ ಇಟ್ಟ ಮೊತ್ಯ ರೂ.2,91,51,628/– (3) ಟೆಂಡರ್ ಫಾರಂ ಅಪ್ಲೋಡ್ ಮಾಡಲು ಪ್ರಾರಂಭಿಸುವ ದಿನಾಂಕ: 20.07.2024 (4) ಪ್ರೀಬಿಡ್ ಸಭೆ ದಿನಾಂಕ ದಿನಾಂಕ: 29.07.2024 ಬೆಳ್ಳಿಗ್ಗೆ 11.00 ಗಂಟೆಗೆ ಸ್ಥಳ: ಜಿಲ್ಲಾ ಅಲ್ಲಸಂಖ್ಯಾತರ ಕಲ್ಯಾಣ ಇಲಾಖೆ, (5) ಟೆಂಡರ್ ಬಗ್ಗೆ ವಿಚಾರಣೆ/ಸ್ಪಷ್ಟೀಕರಣ ಕೇಳುವ ಅಂತಿಮ ದಿನಾಂಕ: 31.07.2024 (6) ಟೆಂಡರ್ ಫಾರಂ ಅಪ್ಲೋಡ್ ಮಾಡಲು ಕೊನೆಯ ದಿನಾಂಕ: 19.08.2024 (7) ತಾಂತ್ರಿಕ ಲಕೋಟೆ ತೆರೆಯುವ ದಿನಾಂಕ: 21–08–2024 ರ 11.00 ಗಂಟೆಗೆ ಸ್ಥಳ:– ಜಿಲ್ಲಾ ಅಧಿಕಾರಿಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, (8) ಹಣಕಾಸಿನ ಲಕೋಟೆಯನ್ನು ತೆರೆಯುವ ಸ್ಥಳ, ವೇಳೆ ಮತ್ತು ದಿನಾಂಕ: ತಾಂತ್ರಿಕ ಬಿಡ್ನಲ್ಲಿ ಯಶಸ್ವಿಯಾದ ಸಂಸ್ಥೆಗಳಿಗೆ ನಂತರ ತಿಳಿಸಲಾಗುವುದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಭವನ, ಕೊಠಡಿ ನಂ.44, ಕರೂರು ಕೈಗಾರಿಕಾ ಪ್ರದೇಶ ವಲಯ, ದಾವಣಗೆರೆ–06. (9) ಟೆಂಡರ್ ನೊಂದಿಗೆ ಪಾವತಿಸಬೇಕಾದ ಇ.ಎಂ.ಡಿ ಮೊತ್ತ: ರೂ. 4,37,275/- (10) ವ್ಯವಹರಿಸಬೇಕಾದ ಅಧಿಕಾರಿ ಹಾಗೂ ವಿಳಾಸ, ದೂರವಾಣಿ ಸಂಖ್ಯೆ: ಜಿಲ್ಲಾ ಅಧಿಕಾರಿಗಳುಅಲ್ಪಸಂಖ್ಯಾತರಕಲ್ಯಾಣ ಇಲಾಖೆ, ಹೊಸ ಜಿಲ್ಲಾಧಿಕಾರಿಗಳ ಕಛೇರಿ ಆವರಣ, ಕರೂರು ಕೈಗಾರಿಕಾ ಪ್ರದೇಶ ವಲಯ, #44, ಎರಡನೇ ಮಹಡಿ, ದಾವಣಗೆರೆ–577006. ದೂರವಾಣಿ ಸಂಖ್ಯೆ: 08192–250022 ಸದರಿ ಟೆಂಡರ್ ಬಗ್ಗೆ ಹೆಚ್ಚಿನ ವಲಾಹಿತಿಗಾಗಿ (https:// kppp.karnataka.gov.in) ಅಥವಾ ಕಛೇರಿ ಕೆಲಸದ ವೇಳೆಯಲ್ಲಿ ದೂರವಾಣಿ ಸಂಖ್ಯೆ: 08192–250022 ನ್ನು ಸಂಪರ್ಕಿಸಲು ಕೋರಿದೆ.

ವಾಸಾಇ/ಡಿವಿಜಿ/172

ಸಹಿ/-ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದಾವಣಗೆರೆ.



ಪೊಲೀಸ್ ಮಹಾ ನಿರ್ದೇಶಕರ ಕಛೇರಿ

ಪೊಲೀಸ್ ಗಣಕ ವಿಭಾಗ, 7ನೇ ಮಹಡಿ, ಬಹುಮಹಡಿಗಳ ಕಟ್ಟಡ, ಡಾ: ಅಂಬೇಡ್ಕರ್ ವೀಧಿ, ಬೆಂಗಳೂರು-560 001. ದೂರವಾಣಿ: 22353871 E-mail: adgppcw@ksp.gov.in

ಸಂಖ್ಯೆ: 20/ಸಂಗಹ/ಎಡಿಜಿಪಿ/ಪಿಸಿಡಬ್ಲೂ/2024-25 ದಿನಾಂಕ: 18.07.2024

ಇ-ಟೆಂಡರ್ ಪ್ರಕಟಣೆ

ಪೊಲೀಸ್ ಗಣಕ ವಿಭಾಗದ ವತಿಯಿಂದ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಿಗೆ ಅವಶ್ಯಕತೆ ಇರುವ ಈ ಕೆಳಕಂಡ ಉಪಕರಣಗಳನ್ನು ಸರಬರಾಜು ಮಾಡಿ ಅಳವಡಿಸುವ ಕುರಿತು ಕೆ.ಟಿ.ಪಿ.ಪಿ ಕಾಯ್ದೆ 1999 ನಿಯಮ 2000ರ ಪ್ರಕಾರ ಕರ್ನಾಟಕ ಸರ್ಕಾರದ ಇ–ಟೆಂಡರ್ ಪ್ರಕ್ರಿಯೆ ಮೂಲಕ ಅರ್ಜಿಗಳನ್ನು ದ್ವಿಲಕೋಟೆ ಪದ್ಧತಿಯಲ್ಲಿ

a'						
₽,	ಟೆಂಡರ್ ಸಂಖ್ಯೆ	ಟೆಂಡರ್ ಸಂಕ್ಷಿಪ್ತ	ಸಂಖ್ಯೆ	ಟೆಂಡರ್ ಬಿಡ್ ಸಲ್ಲಿಕೆಗೆ		
ಸಂ		ವಿವರ		ಕೊನೆಯ ದಿನಾಂಕ		
1	KSP/2024-25/ IND00116	Multi-Function Printers	615	13/08/2024 by 17:30 hrs		
1			l	_		

ಈ ನಿಟ್ಟಿನಲ್ಲಿ ಕುಶಲತೆ ಪಡೆದಿರುವ ಸಂಸ್ಥೆಗಳು ವಿವರವಾದ ಷರತ್ತು ಮತ್ತು ನಿಬಂಧನೆ ಹಾಗೂ ತಾಂತ್ರಿಕ ವಿವರ ಒಳಗೊಂಡಿರುವ ಟೆಂಡರ್ ದಾಖಲಾತಿಯನ್ನು ಇ–ಪ್ರೊಕ್ಕೂರ್ ಮೆಂಟ್ ಮೋರ್ಟಲ್ ನಿಂದ ಡೌನ್ ಲೋಡ್ ಮಾಡಿಕೊಳ್ಳುವುದು. ಮೇಲ್ಕಂಡ ಉಪಕರಣಗಳನ್ನು ಸರಬರಾಜು ಮಾಡಿ ಅಳವಡಿಸಲು ಇಚ್ಛಿಸುವವರು ಇ–ಪ್ರೊಕ್ಯೂರ್ಮೆಂಟ್ ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳುವುದು ಇ–ಖರೀದಿಯ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಇ–ಪ್ರೊಕ್ಯೂರ್ಮೆಂಟ್ ಸೆಲ್, ಇ–ಆಡಳಿತ ಇಲಾಖೆ, ಬಹುಮಹಡಿಗಳ ಕಟ್ಟಡ, ಡಾ: ಅಂಬೇಡ್ಕರ್ ವೀಧಿ, ಬೆಂಗಳೂರು 560001 ಇಲ್ಲಿ ವ್ಯವಸ್ಥೆಗೊಳಿಸುತ್ತಿದ್ದು, ಎಲ್ಲಾ ಸರಬರಾಜುದಾರರರು ದೂರವಾಣಿ ಸಂಖ್ಯೆ 91–8046010000 +91– 8068948777 ಗಳಿಗೆ ಸಂಪರ್ಕಿಸಿ ಸಹಾಯವನ್ನು ಪಡೆಯಬಹುದು. ಇ–ಖರೀದಿ ಪ್ರಕ್ರಿಯೆಯಲ್ಲಿ ಭಾಗವಹಿಸುವ ಸರಬರಾಜುದಾರರು ಇ–ಖರೀದಿ ವ್ಯವಸ್ಥೆಯಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಹೆಚ್ಚಿನ ವಿವರಗಳಿಗೆ https://kppp.karnataka.gov.in ಅಥವಾ ಹೆಲ್ಪ್ ಲೈನ್ 91-8046010000 +91-8068948777 ಸಂಪರ್ಕಿಸತಕ್ಕದ್ದು,

ದಿನಾಂಕ: 22.07.2024 ರಿಂದ ಟೆಂಡರ್ ದಾಖಲಾತಿಯು https://kppp. karnataka.gov.in ನಲ್ಲಿ ಲಭ್ಯವಿರುತ್ತದೆ. **ಟೆಂಡರ್ ಫಾರಂ ಡೌನ್ಲೋಡ್ ಮತ್ತು ಟೆಂಡರ್ ಸಲ್ಲಿಸುವ ದಿನಾಂಕ: 22.07.2024** ರಿಂದ 13.08.2024 ರ 17.30 ಗಂಟೆಯವರೆಗೆ. ಇ.ಎಂ.ಡಿ ಮೊತ್ತ: ರೂ.3,60,000/- (ಮೂರು ಲಕ್ಷದ ಅರವತ್ತು ಸಾವಿರ ರೂಪಾಯಿಗಳು ಮಾತ್ರ) ಗಳನ್ನು ಈ ಕೆಳಕಂಡ ವಿಧಾನಗಳ ಮೂಲಕ ಪಾವತಿ ಮಾಡಬಹುದು. 1) ಕ್ರೆಡಿಟ್ ಕಾರ್ಡ್, 2) ಡೆಬಿಟ್ ಕಾರ್ಡ್, 3) ನ್ಯಾಷನಲ್ ಎಲೆಕ್ಟಾನಿಕ್ ಫಂಡ್ ಟ್ರಾನ್ಫ್ ಫರ್, 4) ಪಾವತಿ ವಿವರ ಬಿಡ್ ಡಾಕ್ಯುಮೆಂಟ್ ನಲ್ಲಿ ತಿಳಿಸಿರುವಂತೆ (ಇ– ಪಾವತಿ ವಿವರ ವೆಬ್ಸೈಟ್ನಲ್ಲಿ ಲಭ್ಯವಿರುತ್ತದೆ). ಪ್ರೀ-ಬಿಡ್ ಸಭೆ: 30.07.2024 ರ 12:00 ಗಂಟೆಗೆ. ತಾಂತ್ರಿಕ ಬಿಡ್: 16.08.2024 ರಂದು 11.30 ಗಂಟೆಗೆ. ವಾಣಿಜ್ಯ ಬಿಡ್:

ಪೊಲೀಸ್ ಮಹಾ ನಿರ್ದೇಶಕರು, ಪೊಲೀಸ್ ಗಟಕ ವಿಭಾಗ, ಬೆಂಗಳೂರು

HITACHI **Inspire the Next**

ಹಿಟಾಚಿ ಎನರ್ಜಿ ಇಂಡಿಯಾ ಲಿಮಿಟೆಡ್

ಸಿಐಎನ್: L31904KA2019PLC121597

ನೋಂದಾಯಿತ ಕಛೇರಿ : 8ನೇ ಮಹಡಿ, ಬ್ರಿಗೇಡ್ ಓಪಸ್ 70/401, ಕೊಡಿಗೇಹಳ್ಳಿ ಮುಖ್ಯ ರಸ್ತೆ, ಬೆಂಗಳೂರು 560092 ದೂರವಾಣಿ ಸಂಖ್ಯೆ: +91 80 6847 3700

ವೆಬ್ ಸ್ಪೆಟ್: www.hitachienergy.com/in, ಇಮೇಲ್: investors@hitachienergy.com

5ನೇ ವಾರ್ಷಿಕ ಮಹಾ ಸಭೆ (AGM), ಪುಸ್ತಕ ಮುಚ್ಚುವಿಕೆ ಹಾಗೂ ರಿಮೋಟ್ ಇ-ವೋಟಿಂಗ್ ಮಾಹಿತಿ ಕುರಿತ ಸೂಚನೆ

ಕಂಪನಿಗಳ (ನಿರ್ವಹಣೆ ಮತ್ತು ಆಡಳಿತ) ನಿಯಮಗಳು, 2014ರ (ನಿಯಮಗಳು) ವಿಧಿ 20 ರೊಂದಿಗೆ ಓದಿಕೊಂಡಂತೆ ಕಂಪನಿಗಳ ಕಾಯಿದೆ, 2013ರ (ಕಾಯಿದೆ) ವಿಧಿ 108 ರ ನಿಬಂಧನೆಗಳಿಗೆ ಅನುಸಾರವಾಗಿ ಈ ಸೂಚನೆಯನ್ನು ಪ್ರಕಟಿಸಿಲಾಗಿದೆ.

(ಎ) ವಾರ್ಷಿಕ ಮಹಾ ಸಭೆ ಮತ್ತು ಪುಸ್ತಕ ಮುಚ್ಚುವಿಕೆ:

ಕಂಪನಿಯ ಸದಸ್ಯರ 5ನೇ ವಾರ್ಷಿಕ ಮಹಾ ಸಭೆ (AGM) 21ನೇ ಆಗಸ್ಟ್ 2024ರ, ಬುಧವಾರ ಬೆಳಗ್ಗೆ 11:00 (IST) ಗಂಟೆಗೆ, 26/1, ಡಾ. ರಾಜ್ಕುಮಾರ್ ರಸ್ತೆ, ಮಲ್ಲೇಶ್ವರಂ-ರಾಜಾಜಿನಗರ, ಬೆಂಗಳೂರು - 560055, ಇಲ್ಲಿನ ಬ್ರಿಗೇಡ್ ಗೇಟ್ವೇಯಲ್ಲಿರುವ ಶೆರಟಾನ್ ಗ್ಯಾಂಡ್ ಬೆಂಗಳೂರು ಹೋಟೆಲ್ನಲ್ಲಿ ನಡೆಯಲಿದೆ. ಮೇ 21, 2024ರ **AGM** ಸೂಚನೆಯಲ್ಲಿ ತಿಳಿಸಿರುವಂತೆ, ವ್ಯವಹಾರ ಸಂಬಂಧ ಈ ಸಭೆಯನ್ನು ಕರೆಯಲಾಗಿದೆ.

ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಮತ್ತು ಭಾರತದ ಭದ್ರತೆ ಮತ್ತು ವಿನಿಮಯ ಮಂಡಳಿಯ ಸೆಪ್ಟೆಂಬರ್ 25, 2023ರ ಸಾಮಾನ್ಯ ಸುತ್ತೋಲೆ ಸಂಖ್ಯೆ 09/2023 ಮತ್ತು ಅಕ್ಕೋಬರ್ 07, 2023ರಂದು SEBI/HO/CFD/CFD-PoD-2/P/CIR/2023/167ರ ಕ್ರಮವಾಗಿ ಹೊರಡಿಸಿದ ಸುತ್ತೋಲೆಗಳ ಪ್ರಕಾರ, ಕಂಪನಿಯು 2023-24ರ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ ಸಂಯೋಜಿತ ವಾರ್ಷಿಕ ವರದಿಯನ್ನು 5ನೇ AGMನ ಸೂಚನೆ ಮತ್ತು ವ್ಯವಹಾರ ಜವಾಬ್ದಾರಿ ಮತ್ತು ಸುಸ್ಥಿರತೆಯ ವರದಿಯನ್ನು ಕಂಪನಿಯಲ್ಲಿ / ಡಿಪೋಸಿಟರಿ ಪಾರ್ಟಿಸಿಪೆಂಟ್(ಗಳು) KFin ಟೆಕ್ನಾಲಜೀನ್ ಲಿಮಿಟೆಡ್, (KFin), ಕಂಪನಿಯ ರಿಜಿಸ್ಟಾರ್ ಮತ್ತು ಷೇರು ವರ್ಗಾವಣೆ ಏಜೆಂಟ್ನಲ್ಲಿ ತಮ್ಮ ಇಮೇಲ್ ಐಡಿಗಳನ್ನು ನೋಂದಾಯಿಸಿರುವ ಸದಸ್ಯರಿಗೆ ಕಳುಹಿಸಿದೆ. ಆದಾಗ್ಯೂ, ಕಂಪನಿ / ಡೆಪಾಸಿಟರಿ ಪಾರ್ಟಿಸಿಪೆಂಟ್/ KFinನಲ್ಲಿ ತಮ್ನ ಇಮೇಲ್ ವಿಳಾಸಗಳನ್ನು ನೋಂದಾಯಿಸದೆ ಇರುವವರು ಸೇರಿದಂತೆ ಸದಸ್ಯರು, ಕಂಪನಿಯ ವೆಬ್ಸ್ಚೆಟ್ನಲ್ಲಿ ಅಂದರೆ https://www.hitachienergy.com/in/en/investor-relations/general-meetings#annual-report ನಿಂದ AGM ಸೂಚನೆ ಮತ್ತು . ಸಂಯೋಜಿತ ವಾರ್ಷಿಕ ವರದಿ 2023–24 ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಮತ್ತು ಸಂಯೋಜಿತ ವಾರ್ಷಿಕ ವರದಿ ಕಂಪನಿಯ ಷೇರುಗಳನ್ನು ಪಟ್ಟಿ ಮಾಡಲಾಗಿರುವ ಸ್ಟಾಕ್ ಎಕ್ಡ್**ಚೇಂಜ್**ಗಳ ವೆಬ್*ಸೈ*ಟ್**ಗಳಲ್ಲಿಯೂ ಸಹ ಲಭ್ಯವಿವೆ, ಅಂದರೆ ಬಿಎಸ್ಇ** ಲಿಮಿಟೆಡ್ – www.bseindia.com ಮತ್ತು ನ್ಯಾಷನಲ್ ಸ್ಕಾಕ್ ಎಕ್ಕ್ ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ - www.nseindia.com ಗಳಿಂದ ಮತ್ತು KFinನ ವೆಬ್ಸ್ಟೆಟ್ evoting.kfintech.com ನಿಂದ ಹೌನ್ ಲೋಡ್ ಮಾಡಿಕೊಳ್ಳಬಹುದು.

2023-24ರ AGM ಸೂಚನೆ ಮತ್ತು ಸಂಯೋಜಿತ ವಾರ್ಷಿಕ ವರದಿಯ ಪ್ರತಿಯನ್ನು ಪಡೆಯಲು ಇಚ್ಛಿಸುವ ಯಾವುದೇ ಸದಸ್ಯರು ನಮಗೆ investors@hitachienergy.comಗೆ ಇಮೇಲ್ ಮನವಿ ಪತ್ರವನ್ನು ಕಳುಹಿಸಿದರೆ ಅವರಿಗೂ ಅದನ್ನು ಕಳುಹಿಸಲಾಗುತ್ತದೆ.

ಇಮೇಲ್ ಐಡಿಗಳನ್ನು ಡಿಪಾಸಿಟರಿ ಪಾರ್ಟಿಸಿಪೆಂಟ್ (ಗಳು)/KFinನಲ್ಲಿ ನೋಂದಾಯಿಸದೆ ಇರುವ ಸದಸ್ಯರು ತಮ್ನ ಇಮೇಲ್ ವಿಳಾಸಗಳನ್ನು ಆಯಾ ಡಿಪಾಸಿಟರಿ ಪಾರ್ಟಿಸಿಪೆಂಟ್(ಗಳು)/KFinನಲ್ಲಿ ನೋಂದಾಯಿಸಲು ವಿನಂತಿಸಲಾಗಿದೆ. ಇಮೇಲ್ ವಿಳಾಸವನ್ನು ನೋಂದಾಯಿಸಲು ಮತ್ತು ಇ–ವೋಟಿಂಗ್ ಯೂಸರ್ ಐಡಿ ಮತ್ತು ಪಾಸ್ವರ್ಡ್ ಪಡೆಯಲು ಮತ್ತು ವಾರ್ಷಿಕ ಮಹಾ ಸಭೆಗೆ ಹಾಜರಾಗುವ ಸಂಬಂಧದ ಸೂಚನೆಗಳು ಒಳಗೊಂಡಂತೆ ಮತದಾನದ ವಿಧಾನದ ವಿವರವಾದ ಕಾರ್ಯವಿಧಾನದ ಬಗ್ಗೆ ಆರಿಯಲು ಮೇಲೆ ಉಲ್ಲೇಖಿಸಲಾದ ವೆಬ್ಸ್ಟೆಟ್ನಲ್ಲಿ ಲಭ್ಯವಿರುವ AGM ಸೂಚನೆಯ ಟಿಪ್ಪಣಿಗಳ ವಿಭಾಗವನ್ನು ಎಲ್ಲಾ ಸದಸ್ಯರು

AGM ಸೂಚನೆಯಲ್ಲಿ ಉಲ್ಲೇಖಿಸಲಾದ ಸಂಬಂಧಿತ ದಾಖಲೆಗಳು AGM ಸಮಯದಲ್ಲಿ ಕಂಪನಿಯ ಸದಸ್ಯರ ಪರಿಶೀಲನೆಗಾಗಿ ಮಹಾಸಭೆಯ ದಿನಾಂಕದವರೆಗೆ ಎಲ್ಲಾ ಕೆಲಸದ ದಿನಗಳಲ್ಲಿ (ಶನಿವಾರ, ಭಾನುವಾರ ಮತ್ತು ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ) ಬೆಳಗ್ಗೆ 10:00 (IST) ರಿಂದ ಸಂಜೆ 5 ರವರೆಗೆ ಯಾವುದೇ ಶುಲ್ಕವಿಲ್ಲದೆ ವಿದ್ಯುನ್ನಾನ ತಪಾಸಣೆಗೆ ಲಭ್ಯವಿರುತ್ತವೆ. ಅಂತಹ ದಾಖಲೆಗಳನ್ನು ಪರಿಶೀಲಿಸಲು ಬಯಸುವ ಸದಸ್ಯರು investors@hitachienergy.com ಗೆ ಇಮೇಲ್ ಕಳುಹಿಸಬಹುದು.

ಕಾಯಿದೆಯ ಸೆಕ್ಷನ್ 91 ಮತ್ತು SEBIಯ (ಪಟ್ಟಿ ಮಾಡುವ ಬಾಧ್ಯತೆಗಳು ಮತ್ತು ಬಹಿರಂಗಪಡಿಸುವಿಕೆಯ ಅಗತ್ಯತೆಗಳು) ನಿಯಮಗಳ, ಇದರ 42ರ ನಿಬಂಧನೆ, 2015 (SEBI ಲಿಸ್ಟಿಂಗ್ ರೆಗುಲೇಷನ್ಸ್) ಪ್ರಕಾರ, 5ನೇ ಮಹಾಸಭೆಯಲ್ಲಿ ಮಾರ್ಚ್ 31, 2024ಕ್ಕೆ ಕೊನೆಗೊಂಡ ಅರ್ಥಿಕ ವರ್ಷಕ್ಕೆ ಡಿವಿಡೆಂಡ್ ಘೋಷಿಸಿದರೆ, ಡಿವಿಡೆಂಡ್ ಪಾವತಿಗೆ ಅರ್ಹರಾಗಿರುವ ಸದಸ್ಯರನ್ನು ನಿರ್ಧರಿಸುವ ಉದ್ದೇಶದಿಂದ ಕಂಪನಿಯ ಸದಸ್ಯರ ನೋಂದಣಿ ಮತ್ತು ಷೇರು ವರ್ಗಾವಣೆ ಲೆಕ್ಕ ಪತ್ರಗಳನ್ನು ಗುರುವಾರ, ಆಗಸ್ಟ್ 15, 2024 ರಿಂದ ಬುಧವಾರ, ಆಗಸ್ಟ್ 21, 2024 (ಎರಡೂ ದಿನಗಳನ್ನು ಒಳಗೊಂಡಂತೆ) ಸಮಾಪ್ತಿಗೊಳಿಸಲಾಗುವುದು.

(ಬಿ) ಮಹಾ ಸಭೆಯಲ್ಲಿ ರಿಮೋಟ್ ಇ–ವೋಟಿಂಗ್ ಮತ್ತು ಮತದಾನ

ಕಾಯಿದೆಯ ಸೆಕ್ಷನ್ 108 ಮತ್ತು ನಿಬಂಧನೆಗಳ ನಿಯಮ 20ರ ಪ್ರಕಾರ, ಕಾಲಕಾಲಕ್ಕೆ ತಿದ್ದುಪಡಿ ಮಾಡಿದಂತೆ ಮತ್ತು SEBI ಪಟ್ಟಿಯ ನಿಯಮಾವಳಿಗಳ ನಿಯಮ 44ರ ನಿಬಂಧನೆಗಳಂತೆ, ವಾರ್ಷಿಕ ಮಹಾಸಭೆಯ ಸೂಚನೆಯಲ್ಲಿ ತಿಳಿಸಲಾದ ಎಲ್ಲಾ ನಿರ್ಣಯಗಳ ಮೇಲೆ KFin ಒದಗಿಸಿದ ಇ–ವೋಟಿಂಗ್ ಸೇವೆಗಳ ಮೂಲಕ ವಿದ್ಯುನ್ನಾನವಾಗಿ ಮತ ಚಲಾಯಿಸಲು ಸದಸ್ಯರಿಗೆ ಸೌಲಭ್ಯವನ್ನು ಒದಗಿಸಲಾಗಿದೆ.

ಕ್ರ.	.ಸ.	ವಿವರಗಳು/ಚಟುವಟಿಕೆ	ವಿವರಗಳು		
1.	.	ರಿಮೋಟ್ ಇ–ವೋಟಿಂಗ್ ಆರಂಭ ಮತ್ತು ಕೊನೆಗೊಳ್ಳುವ ದಿನಾಂಕ ಮತ್ತು ಸಮಯ	2024, ಆಗಸ್ಟ್ 17ರ ಶನಿವಾರ ಬೆಳಗ್ಗೆ 9.00 ಗಂಟೆಗೆ (IST) ಪ್ರಾರಂಭವಾಗುತ್ತದೆ 2024 ಆಗಸ್ಟ್ 20ರ ಮಂಗಳವಾರ ಸಂಜೆ 5:00 (IST)ಗಂಟೆಗೆ ಕೊನೆಗೊಳ್ಳುತ್ತದೆ.		
2.		ಕಟ್–ಆಫ್ ದಿನಾಂಕ	ಬುಧವಾರ, ಆಗಸ್ಟ್ 14, 2024		

2024 ಆಗಸ್ಟ್ 20ರ ಮಂಗಳವಾರದಂದು ಸಂಜೆ 5:00 (IST) ಗಂಟೆಯ ನಂತರ ರಿಮೋಟ್ ಇ–ವೋಟಿಂಗ್ ಮಾಡ್ಯೂಲ್ ನಲ್ಲಿ ಮತದಾನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಯಾವುದೇ ಸದಸ್ಯ ಆತ /ಆಕೆ / ಅದು, ಒಂದು ಬಾರಿ ನಿರ್ಣಯದ ಮೇಲಿನ ತನ್ನ ಮತ ಚಲಾಯಿಸಿದರೆ, ಬಳಿಕ ಅದನ್ನು ಬದಲಾಯಿಸಲು ಆನುಮತಿಸಲಾಗುವುದಿಲ್ಲ. ರಿಮೋಟ್ ಇ–ವೋಟಿಂಗ್ ಮೂಲಕ ಮತ ಚಲಾಯಿಸಿದ ಸದಸ್ಯರು ಸಹ ÀGMಗೆ ಹಾಜರಾಗಬಹುದು ಆದರೆ ಅವರು AGM ಸಮಯದಲ್ಲಿ ಮತ್ತೆ ಮತ ಚಲಾಯಿಸಲು ಅರ್ಹರಾಗಿರುವುದಿಲ್ಲ. ವಿದ್ಯುನ್ಮಾನ ಮತ ಚಲಾವಣೆ ಮಾಡದೆ ಇರುವ ಸದಸ್ಯರು ಮತ್ತು ಮತದಾನ ಮಾಡದಂತೆ ಅವರ ಮೇಲೆ ಯಾವುದೇ ನಿರ್ಬಂಧ ಇಲ್ಲದಿದ್ದರೆ ಅಂತಹ ಸದಸ್ಯರು ತಮ್ಮ ಮತದಾನದ ಹಕ್ಕನ್ನು AGMನಲ್ಲಿ ಚಲಾಯಿಸಬಹುದು. ಇದಕ್ಕಾಗಿ ಕಂಪನಿಯು AGM ಸ್ಥಳದಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮಾಡುತ್ತದೆ.

ಸದಸ್ಯರ ನೋಂದಣಿಯಲ್ಲಿ ಅಥವಾ ಠೇವಣಿದಾರರು ನಿರ್ವಹಿಸುವ ಫಲಾನುಭವಿ ಮಾಲೀಕರ ನೋಂದಣಿಯಲ್ಲಿ ಕಟ್–ಆಫ್ ದಿನಾಂಕದಂದು ಅಂದರೆ ಆಗಸ್ಟ್ 14, 2024 ರ ಬುಧವಾರದಂದು, ಹೆಸರು ನೋಂದಣಿಯಾಗಿರುವ ಸದಸ್ಯರು ರಿಮೋಟ್ ಇ-ವೋಟಿಂಗ್ ಸೌಲಭ್ಯವನ್ನು ಪಡೆಯಲು ಮತ್ತು ಸಂದರ್ಭಾನುಸಾರವಾಗಿ ಸಭೆಯಲ್ಲಿ ಮತದಾನ ಮಾಡಲು ಮಾತ್ರ ಅರ್ಹರಾಗಿರುತ್ತಾರೆ.

ಸೂಚನೆ ಕಳುಹಿಸಿದ ನಂತರ ಇ–ವೋಟಿಂಗ್ನ ಕಟ್–ಆಫ್ ದಿನಾಂಕದಂದು ಅಥವಾ ಮೊದಲು ಷೇರುಗಳನ್ನು ಪಡೆದುಕೊಂಡಿರುವ ಮತ್ತು ಕಂಪನಿಯ ಸದಸ್ಯರಾಗಿರುವವರು evoting@kfintech.com ಗೆ ಇಮೇಲ್ ಮನವಿ ಕಳುಹಿಸುವ ಮೂಲಕ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಅನ್ನು ಪಡೆಯಬಹುದು. ಆದಾಗ್ಯೂ, ರಿಮೋಟ್ ಇ–ವೋಟಿಂಗ್ಗಾಗಿ ಆತ / ಆಕೆ ಈಗಾಗಲೇ KFin ನಲ್ಲಿ ನೋಂದಾಯಿಸಿದ್ದರೆ, ಆತ / ಆಕೆ ಮತ ಚಲಾಯಿಸಲು ಅಸ್ತಿತ್ತದಲ್ಲಿರುವ ಬಳಕೆದಾರ ID ಮತ್ತು ಪಾಸ್ ವರ್ಡ್ ಅನ್ನು ಬಳಸಬಹುದು. ಭೌತಿಕ ಕ್ರಮದಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರು ತಮ್ಮ ಇಮೇಲ್ ವಿಳಾಸಗಳನ್ನು KFin ನೊಂದಿಗೆ ನವೀಕರಿಸಲು ವಿನಂತಿಸಲಾಗಿದೆ. ಹೆಚ್ಚಿನ ವಿವರಗಳಿಗಾಗಿ, AGM ಸೂಚನೆಯನ್ನು ನೋಡಬಹುದು.

ವೆಬ್ಕಾಸ್ಟ್ ಸೌಲಭ್ಯ:

: ಬೆಂಗಳೂರು

ದಿನಾಂಕ : ಜುಲೈ 23, 2024

ಆಗಸ್ಟ್ 21, 2024 ರ ಬುಧವಾರದಂದು ಬೆಳಗ್ಗೆ 11:00 (IST) ರಿಂದ AGMನ ನಡಾವಳಿಗಳ ಏಕಮುಖ ಲೈವ್ ವೆಬ್ ಕಾಸ್ಟ್ ಅನ್ನು ಕಂಪನಿಯು ಒದಗಿಸುತ್ತದೆ ಎಂಬುದನ್ನು ಸದಸ್ಯರು ದಯವಿಟ್ಟು ಗಮನಿಸಬೇಕು. AGMನಲ್ಲಿ ಭಾಗವಹಿಸಲು ಅರ್ಹರಾಗಿರುವ ಸದಸ್ಯರು ತಮ್ಮ ಸುರಕ್ಷಿತ ಲಾಗಿನ್ ಕೋಡ್ಗಳನ್ನು ಬಳಸಿಕೊಂಡು KFina ಇ–ವೋಟಿಂಗ್ ವೆಬ್ಸ್ಕೌಟ್: https://emeetings.kfintech.com ನಲ್ಲಿ ಲಾಗಿನ್ ಆಗುವ ಮೂಲಕ AGMನ ಪ್ರಕ್ರಿಯೆಯನ್ನು ಶೀಕ್ಷಿಸಬಹುದು. ಯಶಸ್ವಿ ಲಾಗಿನ್ ಆದ ಷೇರುದಾರರು ''ಲೈವ್ ಸ್ಟೀಮಿಂಗ್'' ಲಿಂಕ್ ತಲುಪಿದ ಬಳಿಕ, ಅಲ್ಲಿಂದ ನೀವು ನಮ್ಮ 5ನೇ AGMನ ಪ್ರಕ್ರಿಯೆಯನ್ನು ಕೇವಲ ವೀಕ್ಷಿಸಬಹುದು. ಈ ವೆಬ್ ಕ್ಯಾಸ್ಟ್ ಸೌಲಭ್ಯ ಗಳನ್ನು ಬಳಸಲು ಸದಸ್ಯರಿಗೆ ವಿನಂತಿಸಲಾಗಿದೆ.

ವಾರ್ಷಿಕ ಮಹಾಸಭೆ, ರಿಮೋಟ್ ಇ-ವೋಟಿಂಗ್, ಮಹಾಸಭೆಯ ವೇಳೆ ಮತದಾನ ಮತ್ತು AGM ಸೂಚನೆಯ ರವಾನೆಯ ದಿನಾಂಕದ ನಂತರ ಕಂಪನಿಯ ಷೇರುಗಳನ್ನು ಸ್ಥಾಧೀನಪಡಿಸಿಕೊಂಡ ಸದಸ್ಯರು ಮತ್ತು ಕಟ್–ಆಫ್ ದಿನಾಂಕದಂದು ಅಂದರೆ ಆಗಸ್ಟ್ 14, 2024ರ ಬುಧವಾರ, ಷೇರುಗಳನ್ನು ಹೊಂದಿರುವ ಸದಸ್ಯರಿಗೆ ಯಾವುದೇ ಪ್ರಶ್ನೆಗಳಿದ್ದರೆ / ಸ್ಪಷ್ಟೀಕರಣ / ಕುಂದುಕೊರತೆಗಳಿದ್ದರೆ ದಯವಿಟ್ಟು ಕಂಪನಿಯನ್ನು investors@hitachienergy.com, ಅಥವಾ ಶ್ರೀಮತಿ ಶೋಭಾ ಆನಂದ್, ಡೆಪ್ಯೂಟಿ ವೈಸ್ ಪ್ರೆಸಿಡೆಂಟ್, KFin, ಸೆಲೆನಿಯಮ್, ಟವರ್ ಬಿ, ಪ್ಲಾಟ್ ನಂ.31-32, ಗಚಿಬೌಲಿ, ಫೈನಾನ್ಡಿಯಲ್ ಡಿಸ್ಟ್ರಿಕ್ಟ್ ನಾನಕ್ರಮ್ ಗೂಡ, ಹೈದರಾಬಾದ್, ತೆಲಂಗಾಣ - 500 032 ಅಥವಾ ಇಮೇಲ್ ಐಡಿ evoting@kfintech.com ಅಥವಾ ದೂರವಾಣಿ ಸಂಖ್ಯೆ: 040-6716 2222ಗೆ ಅಥವಾ ಯಾವುದೇ ಹೆಚ್ಚಿನ ಸ್ಪಷ್ಟೀಕರಣಗಳಿಗಾಗಿ KFinನ ಟೋಲ್ ಫ್ರೀ ಸಂಖ್ಯೆ: 1800–3094–001 ಗೆ ಕರೆ ಮಾಡಬಹುದು.

ಹಿಟಾಚೆ ಎನರ್ಜಿ ಇಂಡಿಯಾ ಲಿಮಿಟೆಡ್ಗಾಗಿ

ಪೂವಣ್ಣ ಅಮ್ಮಾಟಂಡ ಜನರಲ್ ಕೌನ್ಸೆಲ್ ಮತ್ತು ಕಂಪನಿ ಕಾರ್ಯದರ್ಶಿ ಎಫ್ಸಿಎಸ್-4741

ಆಕ್ಷೇಪರ್ಣೆಗಳು ಸಲ್ಲಿಕೆಯಾಗದಿದ್ದಲ್ಲಿ, ಮೇಲೆ ತಿಳಿಸಿರುವ ಮಾಲೀಕರನ್ನು ಹೊರತುಪಡಿಸಿ ಮತ್ತಾರೂ ಕೂಡ ಪೆಡ್ಕೂಲ್ ಸ್ವತ್ತಿನ ಮೇಲೆ ಹಕ್ಕು ಯಾಬಾಧ್ಯತೆ, ಹಿತಾಸಕ್ತಿ ಅಥವಾ ಕ್ಷೇಮುಗಳನ್ನು ಹೊಂದಿರುವುದಿಲ್ಲ ಎಂದು ತಿಳಿಯಲಾಗುವುದು ಮತ್ತು ನಮ್ಮ ಕಕ್ಷದಾರರು ಪೆಡ್ಕೂಲ್ ಸೃತ್ತಿನ ಮೇಲೆ ವ್ಯವಹಾರ ನಡೆಸಲು ಸ್ವತಂತ್ರರಾಗಿರುತ್ತಾರೆ ಷೆಡ್ಯೂಲ್ (ಷೆಡ್ಯೂಲ್ ಸ್ವತ್ತುಗಳ ವಿವರ)

ಬೆಂಗಳೂರು ನಗರ ಜಿಲ್ಲೆ, ಜಾಲ ಹೋಬಳಿ, ಯಲಹಂಕ ತಾಲೂಕು, ಕಟ್ಟಿಗೇನಹಳ್ಳಿ ಗ್ರಾಮದಲ್ಲಿರುವ, ಸೈರಾಸ್ಥಿ ಸ್ಥತ್ತುಗಳ ಒಟ್ಟು ವಿಸ್ತೀರ್ಣ 03 ಎಕರೆ 35~% ಗುಂಟೆಗಳು ಮತ್ತು ಇದರ ಚಕ್ಕುಬಂದಿ ವಿವರಗಳನ್ನು ಈ ಕೆಳಕಂಡ ಟೇಬಲ್ ನಲ್ಲಿ ತಿಳಿಸಲಾಗಿದೆ.

	ಕ್ರಮ ಸಂ	ಸರ್ವೆ ನಂ.	ವಿಸ್ತೀರ್ಣ		ಚಕ್ಕುಬಂದಿ	ಮಾಲೀಕರು
		ಸಂ	Nac NO.	ಎಕರೆ	ಗುಂಟೆಗಳು	۵۵۵۵۵۵۵
	1	ಸರ್ವೆ ನಂ. 12/2	01	37 1/4	ಪೂರ್ವಕ್ಕೆ: ಸಾತನೂರು ಗ್ರಾಮದ ಗಡ; ಪಶ್ಚಿಮಕ್ಕೆ: ಬಿಬಿಎಂಪಿಯಿಂದ ಸರ್ವೆ ನಂ. 12/1ರಲ್ಲಿ ಹೊಸ ಪಂಚಾಯಿತಿ ಅಗಲೀಕರಣ ರಸ್ತೆ ಉತ್ತರಕ್ಕೆ: ಸರ್ವೆ ನಂ. 12/3; ಮತ್ತು ದಕ್ಷಿಣಕ್ಕೆ: ಸರ್ವೆ ನಂ. 222.	ಕ್ರೀ ಕಮಲೇಶ ಪಿ ತಲೇರ
	2	ಸರ್ವೆ ನಂ. 12/3	01	38	ಪೂರ್ವಕ್ಕೆ: ಸಾತನೂರು ಗ್ರಾಮದ ಗಡಿ; ಪಕ್ಷಿಮಕ್ಕೆ: ಬಿಬಿಎಂಪಿಯಿಂದ ಸರ್ವೆ ನಂ. 12/1ರಲ್ಲಿ ಹೊಸ ಪಂಚಾಯಿತಿ ಅಗಲೀಕರಣ ರಸ್ತೆ ಉತ್ತರಕ್ಕೆ: ಸರ್ವೆ ನಂ. 11; ಮತ್ತು	ಕ್ರೀ ದಿನೇಶ ಪಿ ತಲೇರ

ದಕ್ಷಿಣಕ್ಕೆ : ಸರ್ವೆ ನಂ. 12/2.

ಶ್ರೀ. ಶ್ರೀನಿವಾಸ್ ಬಿ .ಆರ್, ಪಾಲುದಾರರ ಡಿಎಸ್ಕೆ ಲೀಗಲ್, ಪೈಸ್ಟೀಜ್ ಲೋಕ, ನಂ.201, 2ನೇ ಮಹಡಿ, ನಂ.7/1 & 7/7. ದೂ. ನಂ. 080-69548770

ದಿನಾಂಕ: 24/07/2024

ವಾ.ಸಾ.ಸಂ.ಇ/ವಾಪ/1003/ಆಕಾರ್/2024-25